



ಮೊಬೈಲ್ ವ್ಯಸನಕ್ಕೆ ಹಾಸ್ಟೆಲ್ ಮದ್ದೇ?

ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ 'ಮೊಬೈಲ್ ವ್ಯಸನ'. ಮೊಬೈಲ್ ಸಖ್ಯೆ ವ್ಯಸನವಾಗಿ ರೂಪುಗೊಂಡು ಮಕ್ಕಳ ಮನಸ್ಸು ಮುದುಡುತ್ತಿದೆ. ಮೊಬೈಲ್ ಗೀಳಿನಿಂದ ಪಾರುಮಾಡಲು ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುವ ಪಾಲಕರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.

■ ನಳಿನಿ ಟಿ. ಭೀಮಪ್ಪ

'ಒಳ್ಳೆಯ ರೆಸಿಡೆನ್ಸಿಯಲ್ ಶಾಲೆ ಇದ್ದರೆ ತಿಳಿಸು. ನನ್ನ ತಮ್ಮನ ಮಗನಿಗೆ ಹಾಕಬೇಕು ಅಂತಿದ್ದಾರೆ' ಎಂದು ಸ್ನೇಹಿತೆ ಹೇಳಿದಾಗ, ಕಾರಣ ಕೇಳಿ ಅಚ್ಚರಿಯಾಗಿತ್ತು. ಈ ಸಲ ಏಳನೆಯ ತರಗತಿ ಮುಗಿಸಿದ್ದ ಆ ಹುಡುಗ ಸಿಕ್ಕಾಪಟ್ಟೆ ಮೊಬೈಲ್ ಅಡಿಕ್ಟ್ ಆಗಿದ್ದ. ಓದಿನ ಕಡೆ ಆಸಕ್ತಿಯನ್ನೇ ಕಳೆದುಕೊಂಡಿದ್ದ. ಪುಸ್ತಕ ಹಿಡಿದು ಓದುವುದನ್ನು ಎಂದೋ ಕೈ ಬಿಟ್ಟಿದ್ದ. ಆಟ-ಪಾಠಕ್ಕೂ ತಿಲಾಂಜಲಿ ಇಟ್ಟಿದ್ದ. ಯಾರು ಎಷ್ಟು ಬೈದರೂ ಇಲ್ಲ, ಬುದ್ಧಿ ಮಾತು ಹೇಳಿದರೂ ಇಲ್ಲ, ಯಾವುದೂ ಅವನ ತಲೆಗೆ ಹೋಗುತ್ತಲೇ ಇರಲಿಲ್ಲ. ಹಟಮಾರಿತನ, ಮೊಂಡುತನ ಮೈಗೂಡಿಸಿಕೊಂಡಿದ್ದ. ಹೆಚ್ಚಾಗಿ ಹೇಳಹೋದರೆ ರಂಪಾಟ ಮಾಡಿ ಮನೆಯವರೆಲ್ಲರ ನೆಮ್ಮದಿ ಕೆಡಿಸುತ್ತಿದ್ದ.

ಕೊರೊನಾ ಕಾಲದಲ್ಲಿ ಆನ್‌ಲೈನ್ ತರಗತಿಗಳ ನೆಪದಲ್ಲಿ ಕೈಗೆ ಬಂದ ಮೊಬೈಲ್ ಅವನ ಸರ್ವಸ್ವವೂ ಆಗತೊಡಗಿತ್ತು. ಮೊದಮೊದಲು ಸ್ನೇಹಿತರೆಲ್ಲರ ಜೊತೆ ಸೇರಿ ಆನ್‌ಲೈನ್ ಗೇಮ್ಸ್ ಆಡತೊಡಗಿದ್ದ.

ಇತ್ತೀಚೆಗೆ ಸಿಕ್ಕಾಪಟ್ಟೆ 'ರೀಲ್ಸ್' ನೋಡುವ ಹುಚ್ಚು ಬೆಳೆದಿತ್ತು. ಮನಮಂದಿಗೆ ಗೊತ್ತಾಗದಂತೆ, ಹಿಸ್ಟರಿ ಸರ್ಚ್ ಮಾಡಿದರೂ ಸಿಗದಂತಿರುವ ಇನ್‌ಕಾಗ್ನಿಟೋ ಟ್ಯಾಬ್‌ನಲ್ಲಿ ತನಗೇನು ಬೇಕೋ ಅದನ್ನು ನೋಡುವಲ್ಲಿ ಯಶಸ್ವಿಯಾಗಿದ್ದ.

ಪರೀಕ್ಷೆಗಳಲ್ಲಿ ಅತೀ ಕಡಿಮೆ ಅಂಕ ತೆಗೆದು ಪಾಸಾಗಿದ್ದ (ಪಾಸು ಮಾಡಿ ಸಾಗಹಾಕಿದ್ದರು ಎನ್ನಬಹುದು). ಬೇಸಿಗೆ ರಜೆ ಶುರುವಾದ ಮೇಲಂತೂ ಊಟ, ನಿದ್ರೆ ಯಾವುದರ ಕಡೆಗೂ ಗಮನವಿಲ್ಲದೆ ಬೆಳಗ್ಗೆಯಿಂದ ತಡರಾತ್ರಿಯವರೆಗೂ ರೀಲ್ಸ್‌ಗಳನ್ನು ನೋಡುವುದರಲ್ಲಿಯೇ ಮುಳುಗಿಹೋಗಿದ್ದ.

ಮೊಬೈಲ್ ಹುಚ್ಚು ತೀರಾ ವಿಕೋಪಕ್ಕೆ ಹೋದಾಗ, ಪೋಷಕರು ಹಿರಿಯರನ್ನು ಕರೆಸಿ ಅವನಿಗೆ ಬುದ್ಧಿ ಮಾತು ಹೇಳಿಸಿದ್ದಾರೆ. ದಿನಕ್ಕೆ ಒಂದೆರಡು ಗಂಟೆ ಮಾತ್ರ ಉಪಯೋಗಿಸುವಂತೆ ಎಂದಿದ್ದಾನೆ. ಆದರೆ ಅಂದಿನಿಂದ ಯಾರ ಜೊತೆಯಲ್ಲಿಯೂ ಮಾತಿಲ್ಲ,